



0234

Second Semester 5 Year B.B.A. LL.B. Examination, December 2019  
**PRINCIPLES AND PRACTICES OF MANAGEMENT**  
(New/Old)

Duration : 3 Hours

Max. Marks : 100

- Instructions :** 1. Answer Question No. 9 and **any five** of the remaining questions.
2. Q. No. 9 carries **20** marks and the remaining questions carry **16** marks each.
3. Answer should be written **either in English or Kannada completely.**

Q. No. 1. Explain functional areas of management.

ನಿರ್ವಹಣೆಯ ಕಾರ್ಯ ಕ್ಷೇತ್ರಗಳನ್ನು ವಿವರಿಸಿರಿ.



Marks : 16

Q. No. 2. What is organisation ? Explain features of good organisation structure.

ಸಂಘಟನೆ ಎಂದರೇನು ? ಉತ್ತಮ ಸಂಘಟನೆ ವಿನ್ಯಾಸದ ಲಕ್ಷಣಗಳನ್ನು ವಿವರಿಸಿರಿ.

Marks : 16

Q. No. 3. What is delegation ? Explain principles of delegation.

ನಿಯೋಜನೆ ಎಂದರೇನು ? ನಿಯೋಜನೆಯ ತತ್ವಗಳನ್ನು ವಿವರಿಸಿರಿ.

Marks : 16

Q. No. 4. Explain the role of communication in business organisations.

ವ್ಯವಹಾರ ಸಂಘಟನೆಗಳಲ್ಲಿ ಸಂಪರ್ಕ ಸಂದೇಶದ ಪಾತ್ರವನ್ನು ವಿವರಿಸಿರಿ.

Marks : 16

Q. No. 5. Explain essentials of an effective control system.

ಪರಿಣಾಮಕಾರಿ ನಿಯಂತ್ರಣ ವ್ಯವಸ್ಥೆಯ ಅವಶ್ಯಕತೆಗಳನ್ನು ವಿವರಿಸಿರಿ.

Marks : 16

Q. No. 6. What is strategy ? Explain the various types and importance of strategy.

ಕಾರ್ಯತಂತ್ರ ಎಂದರೇನು ? ಕಾರ್ಯತಂತ್ರದ ವಿವಿಧ ಪ್ರಕಾರಗಳು ಮತ್ತು ಮಹತ್ವಗಳನ್ನು ವಿವರಿಸಿರಿ.

Marks : 16

P.T.O.



Q. No. 7. What is planning ? Explain the importance and limitations of planning.

Marks : 16

ಯೋಜನೆ ಎಂದರೇನು ? ಯೋಜನೆಯ ಮಹತ್ವ ಮತ್ತು ಪರಿಮಿತಿಗಳನ್ನು ವಿವರಿಸಿ.

Q. No. 8. Write short notes on **any two** of the following :

Marks : 2×8=16

ಈ ಕೆಳಗಿನ ಯಾವುದಾದರೂ ಎರಡಕ್ಕೆ ಲಘು ಟಿಪ್ಪಣಿ ಬರೆಯಿರಿ:

(a) Decision making.

ನಿರ್ಧಾರ ತೆಗೆದುಕೊಳ್ಳುವಿಕೆ.

(b) Leadership.

ನಾಯಕತ್ವ.

(c) Formal and Informal Organisation Structure.

ಔಪಚಾರಿಕ ಮತ್ತು ಅನೌಪಚಾರಿಕ ಸಂಘಟನಾ ವ್ಯವಸ್ಥೆ.

Q. No. 9. Answer **any two** of the following :

Marks : 2×10=20

ಕೆಳಗಿನ ಯಾವುದಾದರೂ ಎರಡಕ್ಕೆ ಉತ್ತರಿಸಿರಿ:

(a) What is recruitment ? Explain various sources of recruitment.

ನೇಮಕಾತಿ ಎಂದರೇನು ? ನೇಮಕಾತಿಯ ವಿವಿಧ ಮೂಲಗಳನ್ನು ವಿವರಿಸಿ.

(b) What is training ? Explain advantages of training.

ತರಬೇತಿ ಎಂದರೇನು ? ತರಬೇತಿಯ ಅನುಕೂಲಗಳನ್ನು ವಿವರಿಸಿ.

(c) Explain nature and importance of motivation.

ಪ್ರೇರಣೆಯ ಸ್ವರೂಪ ಮತ್ತು ಮಹತ್ವಗಳನ್ನು ವಿವರಿಸಿ.